




**ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ**  
**ತಿಮ್ಮಯ್ಯ ರಸ್ತೆ ಹೆರಿಗೆ ಆಸ್ಪತ್ರೆ**  
 ಮಾಹಿತಿ ಹಕ್ಕು ಕಾಯ್ದೆ - 2005 ಸೆಕ್ಷನ್ 4(1) (ಬಿ)ರ ಅನ್ವಯ ಪ್ರಕಟಿಸಿದ್ದು  
**ತಿಮ್ಮಯ್ಯ ರಸ್ತೆ ಹೆರಿಗೆ ಆಸ್ಪತ್ರೆಯ ಕಾರ್ಯಗಳು ಮತ್ತು ಕರ್ತವ್ಯಗಳು:**

**4 (1)(b)(i)- ಅ**

| ಕ್ರ.ಸಂ | ಸಂಸ್ಥೆಯ ಹೆಸರು                         | ವಿಳಾಸ   | ಗುರಿಗಳು  |
|--------|---------------------------------------|---|--|
| 1      | <b>ತಿಮ್ಮಯ್ಯ ರಸ್ತೆ ಹೆರಿಗೆ ಆಸ್ಪತ್ರೆ</b> | <b>ತಿಮ್ಮಯ್ಯ ರಸ್ತೆ ಹೆರಿಗೆ ಆಸ್ಪತ್ರೆ</b><br>ಕೋಲ್ಸ್ ಪಾರ್ಕ್ ಹತ್ತಿರ, ಭಾರತಿ ನಗರ, ತಿಮ್ಮಯ್ಯ ರಸ್ತೆ<br>ಬೆಂಗಳೂರು - 560 001. | ತಾಯಿ ಹಾಗೂ ಮಕ್ಕಳ ಆರೋಗ್ಯ ಸಂರಕ್ಷಣೆ.<br>(ತಾಯಂದಿರ ಹಾಗೂ ಮಕ್ಕಳ ಮರಣ ಪ್ರಮಾಣ ಇಳಿಸುವುದು). |

**4 (1)(b)(i)- ಆ:-ರಚನೆ:**



**ಆಸ್ಪತ್ರೆಯ ಕಾರ್ಯ ಚಟುವಟಿಕೆಗಳು:-**

ಕಾಕ್ ಟೌನ್ ಹೆರಿಗೆ ಆಸ್ಪತ್ರೆಯಲ್ಲಿ ನೀಡುತ್ತಿರುವ ಸೇವಾ ಸೌಲಭ್ಯಗಳ ವಿವರಗಳು.  
 ನಾಗರಿಕರು ಈ ಕೆಳಕಂಡ ಆರೋಗ್ಯ ಸೇವಾ ಸೌಲಭ್ಯಗಳನ್ನು ನಗರ ಪಾಲಿಕೆಯ ಎಲ್ಲಾ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬಹುದಾಗಿದೆ.

**ಅ. ಹೊರ ರೋಗಿಗಳ ಸೇವೆಗಳು**

- ಸಂತಾನೋತ್ಪತ್ತಿ ಹಾಗೂ ಮಗುವಿನ ಆರೋಗ್ಯ ಕಾರ್ಯಕ್ರಮ

- 1.) ಗರ್ಭಿಣಿ ಆರೈಕೆ.

2.) ಬಾಣಂತಿ ಆರೈಕೆ.

3.) ಕುಟುಂಬ ಕಲ್ಯಾಣ ಕಾರ್ಯಕ್ರಮ.

- ರಕ್ಷಣಾ ಚಿಕಿತ್ಸೆ (ಏಳು ಮಾರಕ ರೋಗಗಳನ್ನು ತಡೆಗಟ್ಟಲು ಲಸಿಕಾ ಕಾರ್ಯಕ್ರಮ)
- ಹೆಚ್.ಐ.ವಿ. / ಏಡ್ಸ್ ಬಗ್ಗೆ ಆಪ್ತ ಸಮಾಲೋಚನೆ ಹಾಗೂ ತಪಾಸಣೆ.
- ಕುಟುಂಬ ಕಲ್ಯಾಣ ಆಪ್ತ ಸಮಾಲೋಚನೆ.
- ಕ್ಷಯ ರೋಗ ತಪಾಸಣೆ ಮತ್ತು ಚಿಕಿತ್ಸೆ (ಡಾಟ್)
- ಪ್ರಯೋಗಶಾಲಾ ಸೌಲಭ್ಯಗಳು.
- ನಾಯಿ ಕಡಿತಕ್ಕೆ ಒಳಪಟ್ಟವರಿಗೆ ಚುಚ್ಚು ಮದ್ದು ನೀಡುವುದು
- ಜನನಾಂಗ ಮಾರ್ಗದ ಸೋಂಕು / ಲೈಂಗಿಕ ಸಂಪರ್ಕ ಸೋಂಕು ರೋಗಿಗಳಿಗೆ ಅರಿವು ಮೂಡಿಸುವುದು, ತಪಾಸಣೆ ಹಾಗೂ ಚಿಕಿತ್ಸೆ.
- ಮಲೇರಿಯಾ ರಕ್ತ ಲೇಪನ ಸಂಗ್ರಹ ಮತ್ತು ಚಿಕಿತ್ಸೆ.
- ಸಾಮಾನ್ಯ ಖಾಯಿಲೆಗಳಿಗೆ ಚಿಕಿತ್ಸೆ
- ಸಾಂಕ್ರಮಿಕ ರೋಗ ನಿಯಂತ್ರಣಕ್ಕೆ (ವಿಶೇಷವಾಗಿ ಬೇಸಿಗೆ ಕಾಲದಲ್ಲಿ) ಸಹಾಯ ವೇದಿಕೆ ಸೌಲಭ್ಯ ನೀಡಲಾಗುತ್ತಿದೆ.

ಆ. ಒಳ ರೋಗಿಗಳ ಸೇವೆಗಳು

- ಎಲ್ಲಾ ಹೆರಿಗೆ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆಯ ಸೇವೆ
- ಶಿಶು ಸ್ನೇಹಪರ ಆಸ್ಪತ್ರೆ
- ಸಂತಾನ ಹರಣ ಶಸ್ತ್ರ ಚಿಕಿತ್ಸೆಗಳು - ಟ್ಯೂಬೆಕ್ಟಮಿ.
- ವೈದ್ಯಕೀಯ ಗರ್ಭಪಾತ
- ಹೆರಿಗೆ ಸಮಯದಲ್ಲಿ ತಾಯಿಯಿಂದ ಮಗುವಿಗೆ ಹರಡುವ ಹೆಚ್.ಐ.ವಿ. ರೋಗವನ್ನು ತಡೆಗಟ್ಟುವುದು
- ಎನ್.ಎಸ್.ಟಿ ಮತ್ತು ಡಾಪ್ಲರ್ ಸೌಲಭ್ಯ
- ಗಂಡಾಂತರ ಹೆರಿಗೆ ಸೌಲಭ್ಯ
- ಸ್ತ್ರೀ ರೋಗದ ಶಸ್ತ್ರ ಚಿಕಿತ್ಸೆ
- ಎಲ್ಲಾ ರೆಫರಲ್ ಆಸ್ಪತ್ರೆ ಮತ್ತು ಹೆರಿಗೆ ಆಸ್ಪತ್ರೆಗಳಲ್ಲಿ ಹುಟ್ಟಿದ ಮಗುವಿಗೆ ಉಚಿತವಾಗಿ ಜನನ ಪ್ರಮಾಣ ಪತ್ರದ ಒಂದು ಪ್ರತಿಯನ್ನು ನೀಡಲಾಗುವುದು.
- ಒಳ ರೋಗಿಗಳಿಗೆ ಉಚಿತ ಹಾಲು, ಬ್ರೆಡ್, ಬಾಳೆಹಣ್ಣು/ಮೊಟ್ಟೆ ವಿತರಣೆ ಮಾಡಲಾಗುವುದು
- ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಮಡಿಲು ಕಿಟ್ ಹಾಗೂ ಜನನಿ ಸುರಕ್ಷಾ ಯೋಜನೆ ಅಡಿಯಲ್ಲಿ ಚಿಕ್ ವಿತರಿಸಲಾಗುವುದು.
- ಸಂತಾನಹರಣ ಶಸ್ತ್ರಚಿಕಿತ್ಸೆ ಫಲಾನುಭವಿಗಳಿಗೆ ಪೋಷಕಾಹಾರ ವಿತರಣೆ.
- ಹೆಚ್.ಸಿ.ದ್ವಯ ರಸ್ತೆ ರೆಫರಲ್ ಆಸ್ಪತ್ರೆಯಲ್ಲಿ ಉದರ ದರ್ಶಕ ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆಯ ತರಬೇತಿಯನ್ನು ರಾಜ್ಯದ ವಿವಿಧ ಜಿಲ್ಲೆಗಳ ವೈದ್ಯರಿಗೆ ನೀಡಲಾಗುತ್ತಿದೆ
- ಈ ಆಸ್ಪತ್ರೆಗಳಲ್ಲಿ ದಿನದ 24 ಗಂಟೆಗಳು ತುರ್ತು ಚಿಕಿತ್ಸಾ ವಾಹನ (ಆಂಬ್ಯುಲೆನ್ಸ್) ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ
- ಸೇವಾ ಶುಲ್ಕದ ವಿವರಗಳನ್ನು ಎಲ್ಲಾ ಆಸ್ಪತ್ರೆಗಳಲ್ಲಿ ಪ್ರಕಟಿಸಲಾಗಿದೆ.

4 (1)(b)(ii)- ಅಧಿಕಾರಿ ಮತ್ತು ಸಿಬ್ಬಂದಿಗಳ ಅಧಿಕಾರಗಳು ಮತ್ತು ಕರ್ತವ್ಯಗಳು:-

| ಕ್ರ. ಸಂ. | ಹೆಸರು ಮತ್ತು ಹುದ್ದೆ                            | ಕರ್ತವ್ಯಗಳು  |  |
|----------|---|---|--|
| 1.       | ಡಾ  ಸಾರುಲತಾ (ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು) | <ul style="list-style-type: none"><li>• ಗರ್ಭಿಣಿ ಸ್ತ್ರೀಯರನ್ನು ಪರೀಕ್ಷೆ ಮಾಡುವುದು.</li><li>• ವೈದ್ಯಕೀಯ ಗರ್ಭಪಾತ ಮಾಡುವುದು.</li><li>• ಕಾಪರ್ ಟಿ ಅಳವಡಿಸುವುದು.</li><li>• ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವುದು.</li><li>• ಸ್ತ್ರೀರೋಗಗಳಿಗೆ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡುವುದು.</li><li>• ಪಾಲಿಕೆ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹೊರರೋಗಿಗಳ / ಒಳರೋಗಿಗಳ ಸೇವೆಗಳ ನಿರ್ವಹಣೆ.</li><li>• ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಿರ್ವಹಿಸುವುದು.</li><li>• ಆಸ್ಪತ್ರೆಯ ಉಗ್ರಾಣ, ಔಷಧಿ, ಯಂತ್ರೋಪಕರಣ, ಪೀಠೋಪಕರಣ, ಲಿನೆನ್ ನಿರ್ವಹಣೆ, ದುರಸ್ತಿ</li></ul> | <ul style="list-style-type: none"><li>• ಬಟವಾಡೆ ಅಧಿಕಾರಿಯಾಗಿ ಕಾರ್ಯ ನಿರ್ವಹಣೆ.</li><li>• ಅವರಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ 'ಸಿ' ಹಾಗೂ 'ಡಿ' ದರ್ಜೆ ನೌಕರರಿಗೆ ಸಾಂದರ್ಭಿಕ ರಜೆ 30 ದಿನಗಳ ಪರಿವರ್ತಿತ</li></ul> |

|   |  |  |   |
|---|--|--|---|
|   |  | <p>ಕಾರ್ಯಗಳ ನಿರ್ವಹಣೆ.</p> <ul style="list-style-type: none"> <li>• ಆಸ್ಪತ್ರೆಯ ಎಲ್ಲಾ ದಾಖಲಾತಿಗಳ ಮೇಲ್ವಿಚಾರಣೆ.</li> <li>• ಆಸ್ಪತ್ರೆ ಒಳ ಹಾಗೂ ಹೊರಗಿನ ಸ್ವಚ್ಛತೆ, ಜೈವಿಕ ತ್ಯಾಜ್ಯ ವಸ್ತುವಿನ ನಿರ್ವಹಣೆ ಹಾಗೂ ಮೇಲ್ವಿಚಾರಣೆ.</li> <li>• ಆಸ್ಪತ್ರೆಯ ದೈನಂದಿನ/ವಾರದ/ಮಾಸಿಕ/ವಾರ್ಷಿಕ ವರದಿ ಸಲ್ಲಿಸುವಿಕೆ.</li> <li>• ಸಂದರ್ಭಗನುಸಾರವಾಗಿ ಮೇಲಾಧಿಕಾರಿಗಳು ಸೂಚಿಸುವಂತೆ ಕಾರ್ಯನಿರ್ವಹಿಸುವುದು.</li> <li>• ರಾಜ್ಯ ಸರ್ಕಾರದ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಪ್ರೋತ್ಸಹ ಧನ ನೀಡುವುದು ಹಾಗೂ ಸಂಬಂಧ ಪಟ್ಟ ದಾಖಲಾತಿಗಳನ್ನು ನಿರ್ವಹಿಸುವುದು.</li> <li>• ಕರ್ತವ್ಯದ ವೇಳೆಯ ಪರಿಪಾಲನೆ.</li> </ul> <p>ಪ್ರೀತಿ ಹಾಗೂ ಸಂಯಮದಿಂದ ರೋಗಿಗಳು ಮತ್ತು ಸಾರ್ವಜನಿಕರೊಂದಿಗೆ ವರ್ತಿಸುವುದು.</p>  | <p>ರಜೆ 30 ದಿನಗಳ ಗಳಿಕೆ ರಜೆ ಮಂಜೂರು ಮಾಡುವುದು.</p> <ul style="list-style-type: none"> <li>• ಆಸ್ಪತ್ರೆಯ ಸೇವಾ ಶುಲ್ಕದ ವೆಚ್ಚವನ್ನು ಆದೇಶದ ಪರಿಮಿತಿಯಲ್ಲಿ ನಿರ್ವಹಿಸುವುದು.</li> </ul> |
| 3 | <p><u>ಶುಶ್ರೂಷಕಿಯರು</u></p> <p>ಕೋಕಿಲವಾಣಿ ಜಯಮಣಿ</p>              | <ol style="list-style-type: none"> <li>1. ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಅರ್ಧ ಗಂಟೆ ಮುಂಚಿತವಾಗಿ ಹಾಜರಾಗುವುದು.</li> <li>2. ಕರ್ತವ್ಯದ ವೇಳೆ ಮುಗಿದ ನಂತರ ಬದಲಿ ಶುಶ್ರೂಷಕಿಗೆ ಪ್ರಬಾರ ನೀಡಿ ಹೊರಡ ತಕ್ಕದ್ದು.</li> <li>3. ಪ್ರೀತಿ ಹಾಗೂ ಸಂಯಮದಿಂದ ರೋಗಿಗಳು, ಮತ್ತು ಅವರ ಸಂಬಂಧಿಕರೊಂದಿಗೆ, ಸಾರ್ವಜನಿಕರೊಂದಿಗೆ ವರ್ತಿಸಬೇಕು.</li> <li>4. ಆಸ್ಪತ್ರೆಯಲ್ಲಿ ನೀಡಲಾಗುವ ಎಲ್ಲಾ ತರಹದ ಸೇವೆಗಳ ನಿರ್ವಹಣೆಯ ಬಗ್ಗೆ ತಿಳುವಳಿಕೆ ಪಡೆದಿರಬೇಕು.</li> <li>5. ಆಸ್ಪತ್ರೆಯ ಒಳ ಹಾಗೂ ಹೊರಗಿನ ಸ್ವಚ್ಛತೆಯ ಮೇಲ್ವಿಚಾರಣೆ.</li> <li>6. ಔಷಧಿ, ಯಂತ್ರೋಪಕರಣ, ಪಿರೋಪಕರಣ, ಲಿನೆನ್, ಉಗ್ರಾಣ ಹಾಗೂ ಆಸ್ಪತ್ರೆಯ ಎಲ್ಲಾ ದಾಖಲಾತಿಗಳನ್ನು ನಿರ್ವಹಿಸುವುದು.</li> <li>7. ಆಸ್ಪತ್ರೆಯ ಜೈವಿಕ ತ್ಯಾಜ್ಯವಸ್ತುವಿನ ನಿಯಮಾವಳಿ ರೀತ್ಯಾ ನಿರ್ವಹಿಸುವುದು.</li> <li>8. ತುರ್ತುಚಿಕಿತ್ಸೆ ಔಷಧಿಗಳನ್ನು ಸದಾ ಕಾಲ ಆಸ್ಪತ್ರೆಯಲ್ಲಿ ಲಭ್ಯವಿರುವಂತೆ ನೋಡಿಕೊಳ್ಳುವುದು.</li> <li>9. ಹೊರರೋಗಿಗಳ ನೊಂದಣಿ ಸಂಪೂರ್ಣ ತಪಾಸಣೆ ಆಪ್ತಸಮಲೋಚನೆ, ಪ್ರಸೂತಿ ಕಾರ್ಯ ನಿರ್ವಹಿಸುವುದು. ಲಸಿಕೆ ನೀಡುವುದು.</li> <li>10. ಶಸ್ತ್ರಚಿಕಿತ್ಸಾ ಕೊಠಡಿಯ ಫ್ಯೂಮಿಗೇಷನ್, ಪೂರ್ವಯೋಜಿತವಾಗಿ ಸಲಕರಣೆಗಳನ್ನು ಆಟೋಕ್ಲೇವ್ ಮಾಡುವುದು, ಶಸ್ತ್ರಚಿಕಿತ್ಸೆಯು ಮಾಡಿದ ನಂತರ ವೈದ್ಯರ ಆದೇಶವನ್ನು ಪಾಲಿಸುವುದು, ವೈದ್ಯರಿಗೆ ಸಹಾಯ ಮಾಡುವುದು.</li> <li>11. ಆಸ್ಪತ್ರೆಯ ಕೆಲಸ ಕಾರ್ಯಗಳ ಬಗ್ಗೆ ಕಾಲಕಾಲಕ್ಕೆ ದೈನಂದಿನ / ವಾರದ / ಮಾಸಿಕ / ವಾರ್ಷಿಕ ವರದಿ ಸಲ್ಲಿಸುವಿಕೆ.</li> <li>12. ಸಂದರ್ಭಗನುಸಾರವಾಗಿ ಮೇಲಾಧಿಕಾರಿಗಳು ಸೂಚಿಸುವಂತೆ ಕಾರ್ಯನಿರ್ವಹಿಸುವುದು.</li> </ol> <p>ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು.</p> |   |
| 4 | <p><u>ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು</u></p> <p>ಕೆ ಜೆ ಸೂಸಮ್ಮ</p> | <ul style="list-style-type: none"> <li>• ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಅರ್ಧ ಗಂಟೆ ಮುಂಚಿತವಾಗಿ ಹಾಜರಾಗುವುದು.</li> <li>• ಕರ್ತವ್ಯದ ವೇಳೆ ಮುಗಿದ ನಂತರ ಬದಲಿ ಶುಶ್ರೂಷಕಿಗೆ ಪ್ರಬಾರ ನೀಡಿ ಹೊರಡ ತಕ್ಕದ್ದು.</li> <li>• ಪ್ರೀತಿ ಹಾಗೂ ಸಂಯಮದಿಂದ ರೋಗಿಗಳು, ಮತ್ತು ಅವರ ಸಂಬಂಧಿಕರೊಂದಿಗೆ, ಸಾರ್ವಜನಿಕರೊಂದಿಗೆ ವರ್ತಿಸಬೇಕು.</li> <li>• ಆಸ್ಪತ್ರೆಯಲ್ಲಿ ನೀಡಲಾಗುವ ಎಲ್ಲಾ ತರಹದ ಸೇವೆಗಳ ನಿರ್ವಹಣೆಯ ಬಗ್ಗೆ ತಿಳುವಳಿಕೆ ಪಡೆದಿರಬೇಕು.</li> <li>• ಆಸ್ಪತ್ರೆಯ ಒಳ ಹಾಗೂ ಹೊರಗಿನ ಸ್ವಚ್ಛತೆಯ ಮೇಲ್ವಿಚಾರಣೆ.</li> <li>• ಔಷಧಿ, ಯಂತ್ರೋಪಕರಣ, ಪಿರೋಪಕರಣ, ಲಿನೆನ್, ಉಗ್ರಾಣ ಹಾಗೂ ಆಸ್ಪತ್ರೆಯ ಎಲ್ಲಾ ದಾಖಲಾತಿಗಳನ್ನು ನಿರ್ವಹಿಸುವುದು.</li> <li>• ಆಸ್ಪತ್ರೆಯ ಜೈವಿಕ ತ್ಯಾಜ್ಯವಸ್ತುವಿನ ನಿಯಮಾವಳಿ ರೀತ್ಯಾ ನಿರ್ವಹಿಸುವುದು.</li> <li>• ತುರ್ತುಚಿಕಿತ್ಸೆ ಔಷಧಿಗಳನ್ನು ಸದಾ ಕಾಲ ಆಸ್ಪತ್ರೆಯಲ್ಲಿ ಲಭ್ಯವಿರುವಂತೆ ನೋಡಿಕೊಳ್ಳುವುದು.</li> <li>• ಹೊರರೋಗಿಗಳ ನೊಂದಣಿ ಸಂಪೂರ್ಣ ತಪಾಸಣೆ ಆಪ್ತಸಮಲೋಚನೆ, ಪ್ರಸೂತಿ ಕಾರ್ಯ ನಿರ್ವಹಿಸುವುದು. ಲಸಿಕೆ ನೀಡುವುದು.</li> <li>• ಶಸ್ತ್ರಚಿಕಿತ್ಸಾ ಕೊಠಡಿಯ ಫ್ಯೂಮಿಗೇಷನ್, ಪೂರ್ವಯೋಜಿತವಾಗಿ ಸಲಕರಣೆಗಳನ್ನು ಆಟೋಕ್ಲೇವ್ ಮಾಡುವುದು, ಶಸ್ತ್ರಚಿಕಿತ್ಸೆಯು ಮಾಡಿದ ನಂತರ ವೈದ್ಯರ ಆದೇಶವನ್ನು ಪಾಲಿಸುವುದು, ವೈದ್ಯರಿಗೆ ಸಹಾಯ ಮಾಡುವುದು.</li> <li>• ಆಸ್ಪತ್ರೆಯ ಕೆಲಸ ಕಾರ್ಯಗಳ ಬಗ್ಗೆ ಕಾಲಕಾಲಕ್ಕೆ ದೈನಂದಿನ / ವಾರದ / ಮಾಸಿಕ / ವಾರ್ಷಿಕ ವರದಿ ಸಲ್ಲಿಸುವಿಕೆ.</li> <li>• ಸಂದರ್ಭಗನುಸಾರವಾಗಿ ಮೇಲಾಧಿಕಾರಿಗಳು ಸೂಚಿಸುವಂತೆ ಕಾರ್ಯನಿರ್ವಹಿಸುವುದು.</li> </ul> <p>ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು.</p>                |   |

|    |   |  |  |
|----|---|--|--|
| 5. | <u>ಪ್ರಯೋಗಶಾಲಾ ತಜ್ಞರು</u><br>ಮೋಹನ್               | <ol style="list-style-type: none"> <li>1. ಪ್ರಯೋಗ ಶಾಲೆಯಲ್ಲಿ ಕಾರ್ಯನಿರ್ವಹಿಸುವುದು.</li> <li>2. ವೈದ್ಯರು ಸೂಚಿಸಿರುವ ರಕ್ತ ಮೂತ್ರ ಪರೀಕ್ಷೆ ಹಾಗೂ ಕಫ ಪರೀಕ್ಷೆಗಳನ್ನು ಮಾಡುವುದು.</li> <li>3. ಮೇಲಾಧಿಕಾರಿಗಳು ಸೂಚಿಸುವಂತೆ ಇತರೆ ಕಾರ್ಯನಿರ್ವಹಿಸುವುದು.</li> <li>4. ಸಂಬಂಧಿಸಿದ ದಾಖಲಾತಿಗಳ ನಿರ್ವಹಣೆ ಹಾಗೂ ಕಾಲಕಾಲಕ್ಕೆ ದೈನಂದಿನ / ವಾರದ / ಮಾಸಿಕ / ವಾರ್ಷಿಕ ವರದಿ ಸಲ್ಲಿಸುವಿಕೆ.</li> <li>5. ಜೈವಿಕ ತ್ಯಾಜ್ಯ ವಸ್ತುವಿನ ನಿಯಮಾವಳಿ ರೀತ್ಯಾ ನಿರ್ವಹಣೆ.</li> <li>6. ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು.</li> </ol>  |  |
| 6  | <u>ದ್ವಿತೀಯ ದರ್ಜೆ</u><br><u>ಸಹಾಯಕರು</u><br>ರಮೇಶ್ | <ul style="list-style-type: none"> <li>• ಬಟವಾಡೆ ಕೆಲಸ ನಿರ್ವಹಿಸುವುದು.</li> <li>• ಹೆಲ್ತ್ ಕಾರ್ಡಿಗೆ ಸಂಬಂಧ ಪಟ್ಟ ಹಾಗೂ ವೈದ್ಯಕೀಯ ವೆಚ್ಚಗಳ ಮರು ಪಾವತಿಯ ಕಡತಗಳ ನಿರ್ವಹಣೆ.</li> <li>• ಆಸ್ಪತ್ರೆ ಸೇವಾ ಶುಲ್ಕದ ನಿರ್ವಹಣೆ.</li> <li>• ಜನನ ಮರಣ ನೋಂದಣಿ ಕಾರ್ಯ ನಿರ್ವಹಣೆ.</li> <li>• ಆಸ್ಪತ್ರೆಗೆ ಸಂಬಂಧಿಸಿದ ಎಲ್ಲಾ ಬಿಲ್ಲುಗಳ ನಿರ್ವಹಣೆ.</li> <li>• ದಾಖಲಾತಿ ಪುಸ್ತಕಗಳ ನಿರ್ವಹಣೆ.</li> <li>• ಕಾಲಕಾಲಕ್ಕೆ ವರದಿ ಸಲ್ಲಿಸುವಿಕೆ.</li> <li>• ಮಾಹಿತಿ ಹಕ್ಕು ಕಾಯ್ದೆ - 2005ಕ್ಕೆ ಸಂಬಂಧಿಸಿದಂತೆ ಕಡತಗಳ ನಿರ್ವಹಣೆ ಹಾಗೂ ವರದಿ ಸಲ್ಲಿಸುವಿಕೆ.</li> <li>• ಲೆಕ್ಕ ಪರಿಶೋಧಕ ಆಕ್ಷೇಪಣೆ ಇಲ್ಲದೆ ಕಾರ್ಯನಿರ್ವಹಿಸುವುದು ಹಾಗೂ ಆಕ್ಷೇಪಣೆಗಳು ಇದ್ದಲ್ಲಿ ಅನುಸಾರಣಿ ವರದಿ ಸಲ್ಲಿಸಿ ತೀರುವಳಿ ಪತ್ರ ಪಡೆಯುವುದು.</li> <li>• ಸಂದರ್ಭಕ್ಕೆ ಅನುಸಾರವಾಗಿ ಮೇಲಾಧಿಕಾರಿಗಳು ಸೂಚಿಸುವಂತೆ ಕಾರ್ಯನಿರ್ವಹಿಸುವುದು</li> </ul> |  |
| 9  | <u>ಆಯಾ</u><br>ಸಾವಿತ್ರಿ                          | <ul style="list-style-type: none"> <li>• ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಅರ್ಧ ಗಂಟೆ ಮುಂಚಿತವಾಗಿ ಹಾಜರಾಗುವುದು.</li> <li>• ಟಪಾಲು ರವಾನಿಸುವ ಕೆಲಸ ಕಾರ್ಯನಿರ್ವಹಿಸುವುದು.</li> <li>• ಕಛೇರಿ ಸಿಬ್ಬಂದಿಗಳು ಹೇಳುವ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</li> <li>• ವಾರ್ಡ್‌ಗಳು ಹಾಗೂ ಶಸ್ತ್ರ ಚಿಕಿತ್ಸಾ ಕೊಠಡಿಗಳಲ್ಲಿ ವೈದ್ಯರ ಆದೇಶದಂತೆ ಕಾರ್ಯನಿರ್ವಹಿಸುವುದು.</li> <li>• ಮೇಲಾಧಿಕಾರಿಗಳು ಸೂಚಿಸುವಂತೆ ಇತರೆ ಕಾರ್ಯನಿರ್ವಹಿಸುವುದು.</li> </ul>  |  |
| 10 | <u>ಆಯಾ</u><br>Contract                          | <ul style="list-style-type: none"> <li>• ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಅರ್ಧ ಗಂಟೆ ಮುಂಚಿತವಾಗಿ ಹಾಜರಾಗುವುದು.</li> <li>• ಟಪಾಲು ರವಾನಿಸುವ ಕೆಲಸ ಕಾರ್ಯನಿರ್ವಹಿಸುವುದು.</li> <li>• ಕಛೇರಿ ಸಿಬ್ಬಂದಿಗಳು ಹೇಳುವ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</li> <li>• ವಾರ್ಡ್‌ಗಳು ಹಾಗೂ ಶಸ್ತ್ರ ಚಿಕಿತ್ಸಾ ಕೊಠಡಿಗಳಲ್ಲಿ ವೈದ್ಯರ ಆದೇಶದಂತೆ ಕಾರ್ಯನಿರ್ವಹಿಸುವುದು.</li> <li>• ಮೇಲಾಧಿಕಾರಿಗಳು ಸೂಚಿಸುವಂತೆ ಇತರೆ ಕಾರ್ಯನಿರ್ವಹಿಸುವುದು.</li> </ul>  |  |

**4 (1)(b)(iii)- ಮೇಲ್ವಿಚಾರಣೆ ಮತ್ತು ಆಸ್ಪತ್ರೆಗೆ ಒಳಗೊಂಡಂತೆ ತೀರ್ಮಾನ ಕೈಗೊಳ್ಳುವಲ್ಲಿ ಅನುಸರಿಸುವ ಕ್ರಮಗಳು:-**

| ಕಾರ್ಯ ಚಟುವಟಿಕೆಗಳು    | ವಿವರಗಳು                                | ತೀರ್ಮಾನ ಕೈಗೊಳ್ಳುವಿಕೆ/ತೀರ್ಮಾನ ತೆಗೆದುಕೊಳ್ಳಲು ನೀಡಿರುವ ಅವಧಿ/ಮೇಲ್ವಿಚಾರಣೆ ಹಾಗೂ ಜವಾಬ್ದಾರಿಯ ವಾಹಿನಿಗಳು | ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರಿಯ ಹುದ್ದೆ |
|----------------------|--|---|---|
| ಕ್ಷಿಣಿಕಲ್ ಆಡಳಿತಾತ್ಮಕ | 4 (1)(b)(ii) ನಲ್ಲಿ ವಹಿಸಿರುವ ಕರ್ತವ್ಯಗಳು | ಆಯಾ ಕಾರ್ಯಗಳ ಮೇಲೆ ಅವಲಂಬಿತವಾಗಿರುತ್ತದೆ   | ಉಪ ಆಯುಕ್ತರು (ಆರೋಗ್ಯ)                        |

**4 (1) (b)(iv) - ಕಾರ್ಯ ನಿರ್ವಹಿಸುವಲ್ಲಿ ಅನುಸರಿಸುವ ಮಾನದಂಡಗಳು :-**

| ಕ್ರ. ಸಂ | ಕಾರ್ಯಗಳು/ಸೇವೆಗಳು | ಪ್ರಗತಿಗಾಗಿ ಅನುಸರಿಸುವ ಮಾನದಂಡಗಳು   | ಸಮಯಾವಧಿ                             | ಮಾನದಂಡಗಳನ್ನು ಸೂಚಿಸುವ ದಾಖಲಾತಿಗಳು                     |
|---------|------------------|--|-------------------------------------|---|
| 1       | ಕ್ಷಿಣಿಕಲ್        | 1. ವಿಶ್ವ ಆರೋಗ್ಯ ಸಂಸ್ಥೆಯು ರೂಪಿಸಿರುವ ಚಿಕಿತ್ಸಾ ಮಾನದಂಡಗಳು ಹಾಗೂ ಸ್ಟಾಂಡರ್ಡ್/ಪ್ರಿನ್ಸಿಪಲ್ಸ್ ವೈದ್ಯಕೀಯ ಪುಸ್ತಕಗಳಲ್ಲಿನ ಮಾಹಿತಿಯಂತೆ ತಪಾಸಣೆ | ತುರ್ತು ಸೇವೆ/ ಇನ್ ಟ್ರಿಮ್ ಸೇವಾ ಸೌಲಭ್ಯ | ವಿಶ್ವ ಆರೋಗ್ಯ ಸಂಸ್ಥೆ ನಿಯಮಗಳು ಹಾಗೂ ವೈದ್ಯಕೀಯ ಪುಸ್ತಕಗಳು |

|   |            |   |   |  |
|---|------------|---|---|--|
| 2 | ಆಡಳಿತಾತ್ಮಕ | ಹಾಗೂ ಚಿಕಿತ್ಸೆಯನ್ನು ನೀಡಲಾಗುತ್ತಿದೆ.<br>2. ಆಡಳಿತಾತ್ಮಕ ಕಾರ್ಯನಿರ್ವಹಣೆಗೆ ಕೆ.ಸಿ.ಎಸ್.ಆರ್, ಕೆ.ಎಂ.ಸಿ ಕಾಯ್ದೆ, ಕರ್ನಾಟಕ ಮೆಡಿಕಲ್ ರೂಲ್ಸ್, ಸಿಸಿಎ ರೂಲ್ಸ್ ಹಾಗೂ ಮೇಲಾಧಿಕಾರಿಗಳು ಕಾಲಕಾಲಕ್ಕೆ ನೀಡುವ ಸುತ್ತೋಲೆ, ಸೂಚನೆಗಳು ಹಾಗೂ ಆದೇಶಗಳು, ಮುಖ್ಯವಾಗಿ ಮಾನವೀನತೆಯ ಆಧಾರದ ಮೇಲೆ ಕಾರ್ಯ ನಿರ್ವಹಣೆ. | ಕಡತದಲ್ಲಿನ ವಿಷಯದ ಮೇಲೆ ನಿರ್ಧರಿಸಲಾಗುತ್ತದೆ. | ಕೆ.ಸಿ.ಎಸ್.ಆರ್, ಕೆ.ಎಂ.ಸಿ ಕಾಯ್ದೆ, ಕರ್ನಾಟಕ ಮೆಡಿಕಲ್ ರೂಲ್ಸ್, ಸಿಸಿಎ ರೂಲ್ಸ್ ಹಾಗೂ ಮೇಲಾಧಿಕಾರಿಗಳು ಕಾಲಕಾಲಕ್ಕೆ ನೀಡುವ ಸುತ್ತೋಲೆ, ಸೂಚನೆಗಳು ಹಾಗೂ ಆದೇಶಗಳು, ಮುಖ್ಯವಾಗಿ ಮಾನವೀನತೆಯ ಆಧಾರದ ಮೇಲೆ ಕಾರ್ಯ ನಿರ್ವಹಣೆ. |
|---|------------|---|---|--|

**4 (1)(b)(v)- ಆಸ್ಪತ್ರೆಯ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ, ಆಸ್ಪತ್ರೆಯಲ್ಲಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ಯೋಗಿಗಳು ಬಳಸುವ ನಿಯಮಗಳು, ಕ್ರಮಗಳು, (ವಿನಿಮಯಗಳು), ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಲೆಗಳ ವಿವರಗಳು:-**

| ಕ್ರ.ಸಂ | ಉದ್ಯೋಗಿಗಳು ಬಳಸುವ ನಿಯಮಗಳು, ಕ್ರಮಗಳು, (ವಿನಿಮಯಗಳು), ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಲೆಗಳ ಪಟ್ಟಿ | ಕಾಯ್ದೆ ಮತ್ತು ನಿಯಮಗಳು                                  |
|--------|---|---|
| 1      | ಕೆ.ಸಿ.ಎಸ್.ಆರ್   | ಸರ್ಕಾರಿ ನೌಕರರ ಸೇವೆಗಳ ನಿಯಮಾವಳಿಗಳು                      |
| 2      | ಕೆ.ಎಂ.ಸಿ ಕಾಯ್ದೆ   | ಬ್ಯುಜೆಂ.ಮ.ಪಾಲಿಕೆಯ ಮುನಿಸಿಪಲ್ ನಿಯಮಾವಳಿಗಳು (ರೂಲ್ಸ್)      |
| 3      | ಕೆ.ಎಫ್.ಸಿ   | ಹಣಕಾಸಿನ ವಿಷಯಗಳು                                       |
| 4      | ಕರ್ನಾಟಕ ಮೆಡಿಕಲ್ ರೂಲ್ಸ್  | ವೈದ್ಯಕೀಯ ವೆಚ್ಚ ಮರುಪಾವತಿ                               |
| 5      | ಸಿಸಿಎ ರೂಲ್ಸ್  | ಅಧಿಕಾರಿ / ಸಿಬ್ಬಂದಿಗಳು ಅನುಸರಿಸಬೇಕಾದ ಸಿಸಿ.ಎ.ರೂಲ್ಸ್      |
| 6      | ಕೆ.ಟಿ.ಟಿ.ಪಿ. ಕಾಯ್ದೆ   | ಔಷಧಿಗಳು ಮತ್ತು ಉಪಕರಣಗಳು ಖರೀದಿಸಲು ಅನುಸರಿಸ ಬೇಕಾದ ನಿಯಮಗಳು |
| 7      | ಆರ್.ಟಿ.ಐ. ಕಾಯ್ದೆ  | ಮಾಹಿತಿ ಹಕ್ಕು ಕಾಯ್ದೆ ನಿಯಮಾವಳಿಗಳು                       |

**4 (1) (b) (vi)- ಆಸ್ಪತ್ರೆಯಲ್ಲಿ ನಿರ್ವಹಿಸುತ್ತಿರುವ ದಸ್ತಾ ವೇಜುಗಳ ಪಟ್ಟಿ(ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಕೆಟಲಾಗಿಂಗ್ ಹಾಗೂ ಇಂಡೆಕ್ಸಿಂಗ್ ಮಾಡಲಾಗಿದೆ).**

**ಪ್ರವರ್ಗ 'ಎ'**

| ದಸ್ತಾ ವೇಜಿನ ಪ್ರವರ್ಗ | ದಸ್ತಾ ವೇಜಿನ ಹೆಸರು           | ದಸ್ತಾ ವೇಜಿನ ಜವಾಬ್ದಾರರು |
|---------------------|-----------------------------|------------------------|
| ಪ್ರವರ್ಗ 'ಎ'         | ಪ್ರಸೂತಿ ದಾಖಲಾತಿ ಪುಸ್ತಕ      | ಡಾ.ಜಯಲಕ್ಷ್ಮಿ           |
|                     | ಇಂಡೆಂಟ್ ಪುಸ್ತಕ              |                        |
|                     | ನಿಯೋಜನೆ ಕಡತ                 |                        |
|                     | ವರ್ಗಾವಣೆ ಕಡತ                |                        |
|                     | ಸುತ್ತೋಲೆಗಳು                 |                        |
|                     | ಸೇವಾ ಪುಸ್ತಕಗಳು (ಹಳೆಯ + ಹೊಸ) |                        |
|                     | ಬಟವಾಡೆ ಪುಸ್ತಕಗಳು            |                        |

**ಪ್ರವರ್ಗ 'ಬಿ'**

| ದಸ್ತಾ ವೇಜಿನ ಪ್ರವರ್ಗ | ದಸ್ತಾ ವೇಜಿನ ಹೆಸರು  | ದಸ್ತಾ ವೇಜಿನ ಜವಾಬ್ದಾರರು |
|---------------------|--|------------------------|
| ಪ್ರವರ್ಗ 'ಬಿ'        | ವಾಹನ ದುರಸ್ತಿ/ಪೆಟ್ರೋಲ್/ಡೀಸೆಲ್/ರಿಪೇರಿ/ ರಸೀದಿಗಳ, ಕೆ.ಜಿ.ಡಿ. ವಿಮಾ ದಾಖಲಾತಿ ಪುಸ್ತಕಗಳು         | ಡಾ.ಜಯಲಕ್ಷ್ಮಿ           |
|                     | ಹಬ್ಬದ ಮುಂಗಡ ವಿವರಣೆ ಪುಸ್ತಕ  |                        |
|                     | ಕಾನೂನು ಕಡತಗಳು  |                        |
|                     | ಲೆಕ್ಕ ಪರಿಶೋಧನೆ ವರದಿ ಪುಸ್ತಕ   |                        |
|                     | ಬಳಕೆ ದಾರರ ಶುಲ್ಕದ ಪುಸ್ತಕ  |                        |
|                     | <ul style="list-style-type: none"> <li>• ಚಲನ್ ಪುಸ್ತಕ</li> <li>• ನಗದು ಪುಸ್ತಕ</li> </ul> |                        |

|  |  |  |
|--|--|--|
|  | <ul style="list-style-type: none"> <li>• ಬ್ಯಾಂಕ್ ಪಾಸ್ ಬುಕ್</li> <li>• ರಶೀದಿ ಪುಸ್ತಕದ ಕೌಂಟರ್ ಫಾಯ್ಡ್</li> </ul> |  |
|  | ದಾಸ್ತಾನು ದಾಖಲಾತಿ ಪುಸ್ತಕ  |  |

**ಪ್ರವರ್ಗ 'ಸಿ'**

| ದಸ್ತಾ ವೇಜಿನ ಪ್ರವರ್ಗ | ದಸ್ತಾ ವೇಜಿನ ಹೆಸರು                | ದಸ್ತಾ ವೇಜಿನ ಜವಾಬ್ದಾರರು |
|---------------------|----------------------------------|------------------------|
| ಪ್ರವರ್ಗ 'ಸಿ'        | ಬಟವಾಡೆಯ ವೇತನಶ್ರೇಣಿ ವಿವರಣಾ ಪುಸ್ತಕ | ಡಾ.ಜಯಲಕ್ಷ್ಮಿ           |

**ಪ್ರವರ್ಗ 'ಡಿ'**

| ದಸ್ತಾ ವೇಜಿನ ಪ್ರವರ್ಗ | ದಸ್ತಾ ವೇಜಿನ ಹೆಸರು                    | ದಸ್ತಾ ವೇಜಿನ ಜವಾಬ್ದಾರರು |
|---------------------|--------------------------------------|------------------------|
| ಪ್ರವರ್ಗ 'ಡಿ'        | ಪಿ.ಆರ್. ಪುಸ್ತಕ                       | ಡಾ.ಜಯಲಕ್ಷ್ಮಿ<br>ರಮೇಶ್  |
|                     | ಟಿಪ್ಪಣಿ ಪುಸ್ತಕ                       |                        |
|                     | ಹಾಜರಾತಿ ಪುಸ್ತಕ                       |                        |
|                     | ವೈದ್ಯಕೀಯ ವೆಚ್ಚ ಮರುಪಾವತಿ ಕಡತಗಳ ಪುಸ್ತಕ |                        |
|                     | ಡಿ.ಸಿ. ಬಿಲ್ ಪುಸ್ತಕ                   |                        |
|                     | ಲಾಗ್ ಪುಸ್ತಕ                          |                        |
|                     | ಅಂತಿಮ ವೇತನ ಪ್ರಮಾಣ ಪತ್ರ ಪುಸ್ತಕ        |                        |
|                     | ಹೊರರೋಗಿಗಳ ದಾಖಲಾತಿ ಪುಸ್ತಕ             |                        |
|                     | ಒಳರೋಗಿಗಳ ನೋಂದಣಿ ದಾಖಲಾತಿ ಪುಸ್ತಕ       |                        |
|                     | ಗರ್ಭಿಣಿ ಸ್ತ್ರೀಯರ ನೋಂದಣಿ ಪುಸ್ತಕ       |                        |
|                     | ಸಣ್ಣ ಶಸ್ತ್ರ ಚಿಕಿತ್ಸೆಯ ಪುಸ್ತಕ         |                        |
|                     | ಒಂದು ವರ್ಷದೊಳಗಿನ ಮಕ್ಕಳ ಮರಣ ಪುಸ್ತಕ     |                        |

**ಪ್ರವರ್ಗ 'ಇ'**

| ದಸ್ತಾ ವೇಜಿನ ಪ್ರವರ್ಗ | ದಸ್ತಾ ವೇಜಿನ ಹೆಸರು  | ದಸ್ತಾ ವೇಜಿನ ಜವಾಬ್ದಾರರು |
|---------------------|--|------------------------|
| ಪ್ರವರ್ಗ 'ಇ'         | ಮಾಹಿತಿ ಹಕ್ಕು ಕಾಯ್ದೆ ಪುಸ್ತಕ   | ಡಾ.ಜಯಲಕ್ಷ್ಮಿ<br>ರಮೇಶ್  |
|                     | ಸಾಂದರ್ಭಿಕ ರಜೆ ಪುಸ್ತಕ   |                        |
|                     | ನಾಯಿ ಕಡಿತದ ಪುಸ್ತಕ  |                        |
|                     | ಹೆರಿಗೆಯ ಕೇಸ್ ಶೀಟ್<br>(ಹೆರಿಗೆ + ಶಸ್ತ್ರ ಚಿಕಿತ್ಸೆ + ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ಕೇಸ್ ಶೀಟ್) |                        |
|                     | ವೈದ್ಯಕೀಯ ಗರ್ಭಪಾತ ಪುಸ್ತಕ  |                        |
|                     | ಕಾಪರ್-ಟಿ ಅಳವಡಿಕೆಯ ಪುಸ್ತಕ   |                        |
|                     | ಪ್ರಯೋಗಾಲಯ ಪುಸ್ತಕ   |                        |
|                     | ರೋಗಿಗಳ ಶಿಫಾರಸ್ಸು ಪುಸ್ತಕ  |                        |
|                     | ದೂರು ಅರ್ಜಿಗಳ ಕಡತ   |                        |
|                     | ಅನುಪಯುಕ್ತ ವಸ್ತುಗಳ ಪುಸ್ತಕ   |                        |
|                     | ವೈದ್ಯರ ಕರೆ ಪುಸ್ತಕ  |                        |

**4 (1) (b) (vii) – ಆಸ್ತತೆಯ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅದರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳು :-**

ಆಸ್ತತೆ ಸಲಹಾ/ದೂರುಪೆಟ್ಟಿಗೆಯನ್ನು ಇರಿಸಲಾಗಿದೆ. ಹಾಗೂ ಅದರ ಮೇಲೆ ವೈದ್ಯಾಧಿಕಾರಿಗಳ ಹಾಗೂ ಅಧೀಕ್ಷಕರ ದೂರವಾಣಿ ಸಂಖ್ಯೆಗಳನ್ನು ನಮೂದಿಸಿದೆ. ಆಗಿಂದ್ದಾಗ್ಗೆ ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸ್ಥಳೀಯ ಮುಖಂಡರು, ಹಾಲಿ ಹಾಗೂ ಮಾಜಿ ಶಾಸಕರು ಮತ್ತು ಪಾಲಿಕಾ ಸದ್ಯಸರು, ವಾರ್ಡ್ ಕಮಿಟಿ ಮೇಂಬರ್ ಮತ್ತು ಸಂದರ್ಶಕ ಸಮಿತಿ ಮಂಡಳಿ ಇವರುಗಳ ಸಲಹೆ ಹಾಗೂ ಸೂಚನೆಗಳನ್ನು ಪಾಲಿಸಲಾಗುತ್ತಿದೆ. ಪ್ರತಿ ಮೂರು ತಿಂಗಳಿಗೆ ಹಾಗೂ ಅವಶ್ಯವಿದ್ದಲ್ಲಿ ಆಗಿಂದ್ದಾಗ್ಗೆ ಸಂದರ್ಶಕ ಸಮಿತಿಯ ಸಭೆ ನಡೆಸಲಾಗುತ್ತದೆ ಅದರಲ್ಲಿ ಸಂಬಂಧ ಪಟ್ಟ ಅಧೀಕ್ಷಕರು ಹಾಗೂ ಎಲ್ಲಾ ವೈದ್ಯರು ಹಾಜರಾಗಿ, ಆ ಸಭೆಯ ಸೂಚನೆ, ಸಲಹೆ ಹಾಗೂ ತೀರ್ಮಾನಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ.

**4 (1) (b) (viii)- ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಕಾಯಗಳೂ ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರಪಟ್ಟಿ:-**

|  |  |   |  |
|--|--|---|--|
| ಮಂಡಳಿಗಳು,<br>ಪರಿಷತ್ತುಗಳು,<br>ಸಮಿತಿಗಳು ಅಥವಾ<br>ಇತರ ನಿಕಾಯಗಳ<br>ಹೆಸರು | ಸದಸ್ಯರುಗಳು   | ಅಧಿಕಾರಗಳು ಮತ್ತು ಕಾರ್ಯ ಚಟುವಟಿಕೆಗಳು   | ಸಾರ್ವಜನಿಕರಿಗೆ ಸಭೆಗೆ<br>ಹಾಜರಾಗಲು/ಸಭೆಯ<br>ನಡವಳಿಗಳನ್ನು ಪಡೆಯಲು<br>ಸೌಲಭ್ಯವಿದೆಯೇ |
| ಸಂದರ್ಶಕರ ಸಮಿತಿ   | ಬೃ.ಬೆಂ.ಮ.ಪಾಲಿಕೆಯ<br>ಸದಸ್ಯರು, ಸಮಾಜ<br>ಸೇವಕರು, ಗೌರವಾನ್ವಿತ<br>ವ್ಯಕ್ತಿಗಳು, ಸ್ವಯಂ ಸೇವಾ<br>ಸಂಸ್ಥೆಗಳು | <ul style="list-style-type: none"> <li>ತ್ಯಮಾಸಿಕ ಪರಿಶೀಲನಾ ಸಭೆಗಳು</li> <li>ವ್ಯಾಪ್ತಿಯಲ್ಲಿರುವ ಆಸ್ತಿಗಳ ಸೇವಾ ಸೌಲಭ್ಯಗಳ ಬಗ್ಗೆ ಪರಿಶೀಲನೆ</li> <li>ವ್ಯಾಪ್ತಿಯಲ್ಲಿರುವ ಆಸ್ತಿಗಳಲ್ಲಿನ ಸೇವಾ ಸೌಲಭ್ಯಗಳ, ಆಯವ್ಯಯ ಹಾಗೂ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ</li> <li>ಸೇವಾ ಶುಲ್ಕದ ಜಮಾ ಮತ್ತು ವೆಚ್ಚಗಳ ಪರಿಶೀಲನೆ ಹಾಗೂ ಖರೀದಿಗೆ/ಸೇವಾ ಶುಲ್ಕದ ಬಳಕೆಗೆ ಅನುಮೋದನೆ</li> <li>ಸಂಪನ್ಮೂಲಗಳ ಕ್ರೋಢೀಕರಣ</li> <li>ಸಾರ್ವಜನಿಕರ ದೂರುಗಳ ಪರಿಶೀಲನೆ, ವಿಚಾರಣೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುವಿಕೆ</li> <li>ಆಸ್ತಿತ್ವ ಸರ್ವತೋಮುಖ ಅಭಿವೃದ್ಧಿಗೆ ಸಲಹೆಗಳು</li> <li>ಇನ್ನಿತರೆ ಸಂಬಂಧಿಸಿದ ವಿಷಯಗಳಿಗೆ ಸಲಹೆಗಳು.</li> </ul> | ಹೌದು   |

**4 (1) (b) (ix)** ನಿಯಮಾನುಸಾರ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಡೆಯುತ್ತಿರುವ ಮಾಸಿಕ ವೇತನದ ವಿವರಗಳು. (ಬಟವಾಡೆ ಪುಸ್ತಕದ ಪ್ರಕಾರ)

| ಕ್ರಮ ಸಂಖ್ಯೆ | ಹೆಸರು ಮತ್ತು ಹುದ್ದೆ                 | ವೇತನ ಶ್ರೇಣಿ    | ಮೂಲ ವೇತನ |
|-------------|------------------------------------|----------------|----------|
| 1.          | ಡಾ   ನಾರುಲತ ವೈದ್ಯಾಧಿಕಾರಿಗಳು        | 18150-26925    | 220125   |
| 2.          | ಶ್ರೀಮತಿ ಕೋಕಿಲವಾಣಿ ಶುಶ್ರೂಷಕಿ        | 6250-12000     | 9500/-   |
| 3.          | ಶ್ರೀಮತಿ ಜಯಮಣಿ ಶುಶ್ರೂಷಕಿ            | 6250-12000     | 9500/-   |
| 4.          | ಶ್ರೀಮತಿ ನೂಸಮ್ಮ ಕಿ ಮ ಆ ನ            | 8000-14800     | 11100/-  |
| 5.          | ಶ್ರೀ ಮೋಹನ್ ಪ್ರಯೋಗ ಶಾಲಾ ತಂತ್ರಜ್ಞರು  | RNTCP Contract | 8000/-   |
| 6.          | ಶ್ರೀ ರಮೇಶ್ ದ್ವಿತೀಯ ದರ್ಜೆ ಗುಮಾಸ್ತರು | 5800-10500     | 7650/-   |
| 7.          | ನಾವಿತ್ರಿ ಆಯಾ                       | 4800-7275      | 5000/-   |

**4 (1) (b) (x)**- ಆರೋಗ್ಯಾಧಿಕಾರಿ ಕೇಂದ್ರದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ನಿರ್ದೇಶಿಕೆ (ಬಟವಾಡೆ ವಹಿಯ ಅನುಸಾರ)

| ಕ್ರ. ಸಂ. | ಹೆಸರು ಮತ್ತು ಹುದ್ದೆ          | ಕಛೇರಿ ವಿಳಾಸ  | ದೂರವಾಣಿ ಸಂಖ್ಯೆ         |
|----------|-----------------------------|--|------------------------|
| 1.       | ಡಾ   ನಾರುಲತ ವೈದ್ಯಾಧಿಕಾರಿಗಳು | ತಿಮ್ಮಯ್ಯ ರಸ್ತೆ ಹರಿಗೆ ಕೋಲ್ಸ್ ಪಾರ್ಕ್ ಹತ್ತಿರ, ಭಾರತಿ ನಗರ, ತಿಮ್ಮಯ್ಯ ರಸ್ತೆ ಬೆಂಗಳೂರು - 560 001. | 22975877<br>9480684130 |

|    |                                       |   |                        |
|----|---------------------------------------|---|------------------------|
| 2. | ಶ್ರೀಮತಿ ಕೋಕಿಲವಾಣಿ<br>ಶುಶ್ರೂಷಕಿ        | ತಿಮ್ಮಯ್ಯ ರಸ್ತೆ ಹೆರಿಗೆ<br>ಕೋಲ್ಸ್ ಪಾರ್ಕ್ ಹತ್ತಿರ, ಭಾರತಿ ನಗರ, ತಿಮ್ಮಯ್ಯ ರಸ್ತೆ<br>ಬೆಂಗಳೂರು - 560 001. | 22975877               |
| 3. | ಶ್ರೀಮತಿ ಜಯಮಣಿ<br>ಶುಶ್ರೂಷಕಿ            | ತಿಮ್ಮಯ್ಯ ರಸ್ತೆ ಹೆರಿಗೆ<br>ಕೋಲ್ಸ್ ಪಾರ್ಕ್ ಹತ್ತಿರ, ಭಾರತಿ ನಗರ, ತಿಮ್ಮಯ್ಯ ರಸ್ತೆ<br>ಬೆಂಗಳೂರು - 560 001. | 22975877               |
| 4. | ಶ್ರೀಮತಿ ಸೂನಮ್ಮ<br>ಕಿ ಮ ಆ ಸ            | ತಿಮ್ಮಯ್ಯ ರಸ್ತೆ ಹೆರಿಗೆ<br>ಕೋಲ್ಸ್ ಪಾರ್ಕ್ ಹತ್ತಿರ, ಭಾರತಿ ನಗರ, ತಿಮ್ಮಯ್ಯ ರಸ್ತೆ<br>ಬೆಂಗಳೂರು - 560 001. | 22975877               |
| 5. | ಶ್ರೀ ಮೋಹನ್<br>ಪ್ರಯೋಗ ಶಾಲಾ ತಂತ್ರಜ್ಞರು  | ತಿಮ್ಮಯ್ಯ ರಸ್ತೆ ಹೆರಿಗೆ<br>ಕೋಲ್ಸ್ ಪಾರ್ಕ್ ಹತ್ತಿರ, ಭಾರತಿ ನಗರ, ತಿಮ್ಮಯ್ಯ ರಸ್ತೆ<br>ಬೆಂಗಳೂರು - 560 001. | 22975877               |
| 6. | ಶ್ರೀ ರಮೇಶ್<br>ದ್ವಿತೀಯ ದರ್ಜೆ ಗುಮಾಸ್ತರು | ತಿಮ್ಮಯ್ಯ ರಸ್ತೆ ಹೆರಿಗೆ<br>ಕೋಲ್ಸ್ ಪಾರ್ಕ್ ಹತ್ತಿರ, ಭಾರತಿ ನಗರ, ತಿಮ್ಮಯ್ಯ ರಸ್ತೆ<br>ಬೆಂಗಳೂರು - 560 001. | 22975877<br>8453248462 |
| 7. | ಸಾವಿತ್ರಿ<br>ಆಯಾ                       | ತಿಮ್ಮಯ್ಯ ರಸ್ತೆ ಹೆರಿಗೆ<br>ಕೋಲ್ಸ್ ಪಾರ್ಕ್ ಹತ್ತಿರ, ಭಾರತಿ ನಗರ, ತಿಮ್ಮಯ್ಯ ರಸ್ತೆ<br>ಬೆಂಗಳೂರು - 560 001. | 22975877               |

**4 (1) (b) (xi) - 2010-11 ನೇ ಯಾವ ಆಯವ್ಯಯದಲ್ಲಿ ಲೆಕ್ಕ ಶೀರ್ಷಿಕೆಯಡಿಯಲ್ಲಿ ನಿಗದಿಪಡಿಸಲಾದ ಅನುದಾನದ ಕ್ರಮಗಳು :-**

14- ಆರೋಗ್ಯ ವೈದ್ಯಕೀಯ,

**4 (1) (b) (xii) - ಹಂಚಿಕೆ ಮಾಡಲಾದ ಮೊಬಲಗನ್ನೋಳಗೊಂಡು, ಸಹಾಯ ಧನ ಕಾರ್ಯಕ್ರಮಗಳ ಜಾರಿಯ ವಿಧಾನಗಳನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು :-**

ಜನನಿ ಸುರಕ್ಷಾ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ರೂ.600 ರ ಚೆಕ್ ವಿತರಿಸಲಾಗುತ್ತಿದೆ. ಪಾಲಿಕೆಯ ಆಸ್ಪತ್ರೆಗಳಲ್ಲಿ ಹರಿಗೆಯಾದ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಮಡಿಲು ಕಿಟ್ ವಿತರಿಸಲಾಗುತ್ತಿದೆ. ಕುಟುಂಬ ಯೋಜನೆ ಅಡಿಯಲ್ಲಿ ಅರ್ಹ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೊಳಗಾದ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಗುತ್ತಿದೆ.

**4 (1) (b) (xiii) - ಆಸ್ಪತ್ರೆಯಲ್ಲಿ ನೀಡಿರುವ ರಿಯಾಯಿತಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರಿ ಪತ್ರಗಳನ್ನು ಪಡೆಯುವವರ ವಿವರಗಳು:-**

ಬಡತನದ ರೇಖೆಗಿಂತ ಕೆಳಗಿರುವವರು, ಸಂದರ್ಶಕ ಸಮಿತಿಯಿಂದ ಸೂಚಿಸಲ್ಪಟ್ಟ ವ್ಯಕ್ತಿಗಳು, ಹಾಗೂ ಮೇಲಾಧಿಕಾರಿಗಳ ಅನುಮತಿಯೊಂದಿಗೆ ಬಡ ವ್ಯಕ್ತಿಗಳಿಗೆ ಆಸ್ಪತ್ರೆಯ ಸೇವಾ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.

| ಕ್ರ.ಸಂ | ಸ್ವೀಕೃತಿ ದಾರರ ವಿವರಗಳು                  | ಪಡೆಯುತ್ತಿರುವ ಸೌಲಭ್ಯಗಳ ವಿವರಗಳು | ಅನುದಾನದ ದಿನಾಂಕ | ಅನುದಾನ ನೀಡುತ್ತಿರುವ ಅಧಿಕಾರಿಗಳು |
|--------|--|-------------------------------|----------------|-------------------------------|
| 1      | ಬಿ.ಪಿ.ಎಲ್.ಹಾಗೂ ಅಂತೋದಯ ಚೀಟಿ ಹೊಂದಿರುವವರು | ಸೇವಾ ಶುಲ್ಕದಿಂದ ವಿನಾಯಿತಿ       | -              | ಮಾನ್ಯ ಆಯುಕ್ತರ ಆದೇಶದ ಮೇರೆಗೆ    |

**4 (1) (b) (xiv) - ಆಸ್ಪತ್ರೆಯಲ್ಲಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿರುವ, ಮಾಹಿತಿಗೆ ಸಂಬಂಧಿಸಿದ ವಿವರಗಳು :-**

- ಶ್ರೀರಾಮಪುರ ರೆಫರಲ್ ಆಸ್ಪತ್ರೆಯ ವ್ಯಾಪ್ತಿಯ ರೆಫರಲ್ ಹಾಗೂ ಹೆರಿಗೆ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ ವೇತನ, ಆಸ್ಪತ್ರೆಗಳ ವಾರ್ಷಿಕ ಆಯವ್ಯಯ, ಆಸ್ಪತ್ರೆಗಳ ವಿದ್ಯುತ್, ನೀರು ಸರಬರಾಜು, ಇಂಧನ, ದೂರವಾಣಿ ಡಿ.ಸಿ. ಬಿಲ್ ಗಳ ಮಾಹಿತಿಗಳು ವಿದ್ಯುನ್ಮಾನ ರೂಪದಲ್ಲಿವೆ.



- ಶ್ರೀರಾಮಪುರ ರೆಫರಲ್ ಆಸ್ಪತ್ರೆಯ ವ್ಯಾಪ್ತಿಯ ರೆಫರಲ್ ಹಾಗೂ ಹೆರಿಗೆ ಆಸ್ಪತ್ರೆಗಳಲ್ಲಿ ಸಂಭವಿಸುವ ಜನನ ಹಾಗೂ ಮರಣಗಳ ನೋಂದಣಿ ಮತ್ತು ಪ್ರಮಾಣ ಪತ್ರ ವಿತರಣೆ.

**4 (1) (b) (xv) - ಆಸ್ಪತ್ರೆಯ ಸೇವಾ ಸೌಲಭ್ಯಗಳ ಬಗ್ಗೆ ಅರಿಯಲು ಸಾರ್ವಜನಿಕರಿಗೆ ಲಭ್ಯವಿರುವ ಮಾಹಿತಿಯ ವಿವರಗಳು :-**

| ಸೌಲಭ್ಯ                                      | ವಿವರಗಳು ಲಭ್ಯವಿರುವ ಸ್ಥಳ   | ಲಭ್ಯವಿರುವ ಮಾಹಿತಿಗಳ ವಿವರಗಳು  |
|---|--|---|
| ತಾಯಿ ಮತ್ತು ಮಕ್ಕಳ ಸೇವಾ ಸೌಲಭ್ಯಗಳು (ತಾ.ಮ.ಕು.ಕ) | <ul style="list-style-type: none"> <li>• ಆಸ್ಪತ್ರೆಯ ಹೊರರೋಗಿ ವಿಭಾಗದ ಸೂಚನಾ ಫಲಕದಲ್ಲಿ ವಿವರಗಳನ್ನು ಪ್ರಕಟಿಸಲಾಗಿದೆ.</li> <li>• ನಾಗರಿಕರ ಹಕ್ಕುಗಳು ವಿವರಗಳನ್ನೊಳಗೊಂಡ ಕರಪತ್ರಗಳು(Citizens Charters)</li> <li>• ಆರೋಗ್ಯ ಸಮಾಚಾರ ವಾಹಿನಿ, ತ್ರೈಮಾಸಿಕ ಪತ್ರಿಕೆ.</li> </ul> | <ul style="list-style-type: none"> <li>• ಹೊರ ಮತ್ತು ಒಳ ರೋಗಿಗಳಿಗೆ ನೀಡುವ ಸೇವಾ ಸೌಲಭ್ಯಗಳು</li> <li>• ಸೇವಾ ಶುಲ್ಕದ ವಿವರಗಳು</li> <li>• ಜನನಿ ಸುರಕ್ಷಾ ಯೋಜನೆ</li> <li>• ಮಡಿಲು ಯೋಜನೆ</li> <li>• ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ನೀಡುವ ಪ್ರೋತ್ಸಾಹ ಧನದ ವಿವರಗಳು</li> <li>• ಲಭ್ಯವಿರುವ ಔಷಧಿಗಳ ಪಟ್ಟಿ</li> <li>• ಆಸ್ಪತ್ರೆಯ ಕಾರ್ಯಕ್ರಮಗಳ ಪ್ರಗತಿಗಳ ವಿವರಗಳು</li> <li>• ಜನನ ನೋಂದಣಿ ಮತ್ತು ಪ್ರಮಾಣ ಪತ್ರ ವಿತರಣೆಗೆ ಸಂಬಂಧಿಸಿದ ವಿವರಗಳು</li> <li>• ನಾಗರಿಕರ ಹಕ್ಕುಗಳು</li> </ul> |

**4 (1) (b) (xvi) -ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳನ್ನು**

(ಆ). ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು)

| ಕ್ರ.ಸಂ | ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯ ಹೆಸರು | ಹುದ್ದೆ                            | ಕಛೇರಿ ದೂರವಾಣಿ ಸಂಖ್ಯೆ<br>ಮೊಬೈಲ್ ಸಂಖ್ಯೆ | ಇ-ಮೇಲ್ ಐ.ಡಿ |
|--------|---------------------------------------|-----------------------------------|---------------------------------------|-------------|
| 1      | ಡಾ. ಜಯಲಕ್ಷ್ಮಿ                         | (ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು) | 9480684130                            |             |

(ಇ). ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು)

| ಕ್ರ.ಸಂ | ಮೊದಲನೆ ಮೇಲ್ಮನವಿ ಪ್ರಾಧಿಕಾರಿ  | ಹುದ್ದೆ       | ಕಛೇರಿ ದೂರವಾಣಿ ಸಂಖ್ಯೆ<br>ಮೊಬೈಲ್ ಸಂಖ್ಯೆ         | ಇ-ಮೇಲ್ ಐ.ಡಿ             |
|--------|---|--------------|---|-------------------------|
| 1      | ಡಾ// ಸುಮಿತ್ರಾ ಎನ್ ವೈ. ಅಧೀಕ್ಷಕರು<br>ಅಲಸೂರು ರೆಫರಲ್ ಆಸ್ಪತ್ರೆ,<br>ಕೇಂಬ್ರಿಡ್ಜ್ ರಸ್ತೆ, ಅಲಸೂರು<br>ಬೆಂಗಳೂರು - 560 008 | ವೈ.ಅಧೀಕ್ಷಕರು | ಕಛೇರಿ ಸಂ:08022975876<br>ಮೊಬೈಲ್ ಸಂ: 9844163878 | Ufwc.ulsoor08@gmail.com |

**4 (1) (b) (xvii) - ಸಾಮಾನ್ಯವಾಗಿ ಸಾರ್ವಜನಿಕರು ಕೇಳುವ ಮಾಹಿತಿಗಳನ್ನು ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವ ಇತರೆ ಮಾಹಿತಿಗಳನ್ನು ಪ್ರಕಟಿಸತಕ್ಕದ್ದು. ತರುವಾಯ ಪ್ರತಿವರ್ಷ ಈ ಪ್ರಕಟಣೆಗಳನ್ನು ಅಂದಿನವರೆಗೂ ಪರಿಷ್ಕರಿಸತಕ್ಕದ್ದು.**

ಸದರಿ ಆಸ್ಪತ್ರೆಗೆ ಸಂಬಂಧಿಸಿದಂತೆ ಸಾಮಾನ್ಯ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ ([www.bbmp.gov.in](http://www.bbmp.gov.in)) ಹಾಗೂ ಸಾರ್ವಜನಿಕರು ಸಾಮಾನ್ಯವಾಗಿ ಕೇಳುವ ಮಾಹಿತಿಗಳನ್ನು ಮಾಹಿತಿಗಳನ್ನು ಸಿಟಿಜನ್ ಚಾರ್ಟರ್‌ಗಳಲ್ಲಿ ಪ್ರಕಟಿಸಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು "ಆರೋಗ್ಯ ಸಮಾಚಾರ ವಾಹಿನಿ" ತ್ರೈಮಾಸಿಕ ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತಿದೆ.

ವೈದ್ಯಾಧಿಕಾರಿಗಳು  
ತಿಮ್ಮಯ್ಯ ರಸ್ತೆ ಹೆರಿಗೆ ಆಸ್ಪತ್ರೆ  
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  
ಬೆಂಗಳೂರು.